

ಕೊರೋನಾ ಲಸಿಕೆ ಎಷ್ಟು ಪರಿಣಾಮಕಾರೀ?



ನಿಯಂತ್ರಣದಲ್ಲಿ ಪ್ರಕ್ರಿಯೆಂದವರಿಗೆ ಈಗ ಇನ್ನುಲೀನಾ ಅವಶ್ಯಕತೆ ಇದೆ, ಮೊದಲೇ ಮಧ್ಯಮೇಹ ಇರುವವರಿಗೆ ಇದು ಇನ್ನೂ ಹೆಚ್ಚಾಗುತ್ತಿದೆ. ಕೊರೋನಾಕ್ಸೆ ಪ್ರೈವಾಟಿ ತೆಗೆದುಕೊಂಡು ಮಧ್ಯಮೇಹ ಇಲ್ಲದವರಿಗೂ ಸಕ್ಕರೆಕಾರಿಯಲೆ ಬರುತ್ತಿದೆ ಎನ್ನುತ್ತಾರೆ ಬೆಂಗಳೂರಿನ ಆಹಾರ ತಜ್ಞ (Nutritionist) ಡಾ. ಹೆಚ್.ಎಸ್. ಪ್ರೇಮಾ.

ರೋಗಿನಿರೋಧಕ ಶಕ್ತಿ ಕಾರಿಮೆ ಇರುವವರಲ್ಲಿ ಕೊರೋನಾ ಹೆಚ್ಚು ಸಮಸ್ಯೆ ಉಂಟುಮಾಡುತ್ತದೆ. ಹಾಗೆಂದು ರೋಗಿನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆಯುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಆಹಾರದಿಂದಲೇ ರೋಗಿನಿರೋಧಕ ಸಾಮಾಜಿಕ ಹೆಚ್ಚಿಸಿಕೊಳ್ಳಬೇಕು. ನಮ್ಮ ಆಹಾರಕ್ರಮದಲ್ಲಿ ಅನೇಕ ರೀತಿಯ ಇಮ್ಮುನಿಟಿ ಹೆಚ್ಚಿಸುವ ಆಹಾರ ಪದಾರ್ಥಗಳಿಳ್ವೆ. ಅವಗಳನ್ನು ‘ಜೀವರಕ್ತ ಆಹಾರಾಂಗಗಳು’ (Bio active substances) ಎಂದು ಕರೆಯಲಾಗುತ್ತದೆ. ಈ ಆಹಾರಾಂಗಗಳನ್ನು ಮಧ್ಯಮೇಹ ಇಲ್ಲದವರೂ ಸೇವಿಸಬಹುದು. ಉದಾಹರಣೆಗೆ, ಸಾಂಭಾರ ಪದಾರ್ಥಗಳು, ಬೆಳ್ಳಿ, ಇಂಗು, ಮಜ್ಜಿಗೆ, ಕರಿಬೆಂಬ ಸೌಪ್ಯ, ಹಾಲಿನಲ್ಲಿ ಕೊತ್ತಂಬರಿ ಬೀಜದ ಕವಾಯಿ, ನಿಂಬೆಹಣ್ಣಿ... ಇವೆಲ್ಲವೂ ರೋಗಿನಿರೋಧಕ ಶಕ್ತಿ ಹೆಚ್ಚಿಸುವ ಸಾಧನಗಳು. ಇವಗಳಿಂದಲೇ ನಮ್ಮ ಕರ್ಯಾಪಚಕರ್ಯ ಕ್ರಿಯೆಗಳನ್ನು ಪ್ರಚೋದಿಸಿಕೊಳ್ಳಬೇಕು’ ಎಂಬುದು ಡಾ. ಪ್ರೇಮಾ ಅವರ ಸಂಖ್ಯೆ.

‘ಉಟಪನ್ನ ನವಕ್ಕೆ ಸಜ್ಜೆ ರಾಗಿ

ಒಳಕೆ ಒಳ್ಳೆಯದು. ಇವೆಲ್ಲವೂ ಬೋಜ್ಬು, ಹೊಲೆಸ್‌ರಾಲ್‌ಗಳನ್ನು ಕಡಿಮೆ ಮಾಡುತ್ತಾರೆ. ಮಧ್ಯಮೇಹ ಇದ್ದವರು ನಿತ್ಯದ ಆಹಾರ ಸೇವಿಸುವುದರಲ್ಲಿ ಸುಮಾರು 400 ಕ್ಯಾಲರಿಗಳಷ್ಟು ಕಡಿಮೆ ಮಾಡಿಕೊಳ್ಳಬೇಕು. ಮಾಸಾಹಾರಿಗಳು ಆದ್ಯತ್ವ ಮಾರಂಸ ಸೇವನೆ ಕಡಿಮೆ ಮಾಡಿ, ವಿಟಮಿನ್‌ಇ, ಏಟಿಟಿಮಿನ್‌ಇ, ಜಿಂಕ್‌ ಇರುವ ಆಹಾರ ಸೇವಿಕರಿ ಆಹಾರದಲ್ಲಿ ಮಧ್ಯಮೇಹ, ರಕ್ತದೀಪ್ತಿ ದಂಡತಹ ಸಮಸ್ಯೆ ನಿರಾರಿಸಿಕೊಳ್ಳಬಹುದು. ಇದರ ಜೊತೆಗೆ ದಿನಸಿತ್ತ ಕನಿಷ್ಠ ಒಂದು ಗಂಟೆ ನಡಿಗೆ ಮಾಡಲಬೇಕು. ವಾಯಿ ಮ ವ ನ್ನ ಬಿಡಬಾರದು’ ಎನ್ನುತ್ತಾರೆ ಡಾ. ಪ್ರೇಮಾ.

ಎನಿದು

ಕೊರೋನಾ ಸೋಂಕಿನ ಸಂದರ್ಭದಲ್ಲಿ ನೀಡಲಾಗುತ್ತಿರುವ ಕೆಲವು ಜೆಡಿಗಳಿಂದ ಮಧ್ಯಮೇಹ ಇಲ್ಲದವರಿಗೂ ಸಕ್ಕರೆಕಾರಿಯಲೆ ಬರುತ್ತಾಗಿದೆ ಬರುವಂತಾಗಿದೆ.

ಈ ಮೊದಲೇ ಹೃದಯ ಕಾರಿಯಲೇ ಇ ರು ವ ವ ರ ಲೀ ಹೃದಯ ಯಾ ಫಾ ತ ದ

ಕೊರೋನಾ ಲಸಿಕೆ ಮೊದಲ ದೋಸ್ ಪಡೆದ 60 ದಿನಗಳ ಬಳಿಕೆ ವೈಟಿಯಿ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾರು (ಫ್ಲಾಟಿಬಾಡಿ) ವೈಟಿಯಾಗಿರುತ್ತದೆ ಎನ್ನುವುದರ ಬಗ್ಗೆ ‘ಜಯದೇವ ಹೃದ್ಯೋಗಿ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ ಅಧ್ಯಯನ ನಡೆಸುತ್ತಿದೆ.

‘ಕೊರೋನಾ ಲಸಿಕೆಯಲು ಎಷ್ಟು ದಿನಗಳಿಗೆ ವೈಟಿಯನ್ನು ರಕ್ಷಿಸುವ ಸಾಮಾಜಿಕ ಹೊಂದಿದೆ ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಅದೇ ರೀತಿ, ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾರುಗಳು ವೈಟಿಯಾಗಿರುತ್ತವೆ ಎನ್ನುವುದರ ಬಗ್ಗೆ ಲಸಿಕೆ ತಯಾರಿಕಾ ಕಂಪನಿಗಳು ನಿಖಿರವಾಗಿ ಹೇಳಿಲ್ಲ. ಹಾಗಾಗಿ, ಜಯದೇವ ಹೃದ್ಯೋಗಿ ಸಂಸ್ಥೆಯಲು ಈ ಬಗ್ಗೆ ಅಧ್ಯಯನ ನಡೆಸಲು ಯೋಜನೆ ರೂಪಿಸಿದೆ. ಲಸಿಕೆ ಪಡೆದು ಒಂಬತ್ತು ತಿಂಗಳ ಬಳಿಕವ್ವೇ ಈ ವಾಕ್ಸಿನ್‌ನೇ ‘ಆಯುಷ್ಯ’ ಎಷ್ಟು ಎಂದು ಗೊತ್ತಾಗಿಲು ಸಾಧ್ಯ’ ಎನ್ನುತ್ತಾರೆ ಡಾ. ಸಿ.ಎನ್. ಮಂಜುನಾಥ್.

ಈ ಅಧ್ಯಯನಕ್ಕೆ ಸುಮಾರು 200 ಮಂದಿ ಲಸಿಕೆ ಪಡೆದವರನ್ನು ಬಳಸಿಕೊಳ್ಳಲಾಗಿದೆ. ಅಧ್ಯಯನ ಮುಗಿದ ಬಳಿಕವ್ವೇ ಪರಿಣಾಮಕಾರಿಯ ಬಗ್ಗೆ ಗೊತ್ತಾಗಿಲ್ಲದೆ ಎಂಬುದು ಅವರ ಅಭಿಪ್ರಾಯ.

